




**NATIONAL
DAIRY
DEVELOPMENT
BOARD**

ಗೋವುಗಳಲ್ಲಿ ಗೊರಸು ನಿರ್ವಹಣೆ




ಗೊರಸು ನಿರ್ವಹಣೆ ಗೋವಿನ
ಆರೋಗ್ಯ ಮತ್ತು
ಉತ್ಪಾದಕತೆಯ ಬಹು
ಮುಖ್ಯ ಅಂಶ

ಗೊರಸುಗಳು
ಉತ್ತಮವಾಗಿದ್ದರೆ,
ನಾನು ಚೆನ್ನಾಗಿ ಉಣ್ಣಬಲ್ಲೆ,
ಉತ್ತಮ ಸಂತಾನೋತ್ಪತ್ತಿ
ಮಾಡಬಲ್ಲೆ, ಮತ್ತು ಹೆಚ್ಚು ಹಾಲು
ನೀಡುತ್ತೇನೆ




ಉತ್ತಮ ಗೊರಸು
ಆರೈಕೆಯು ಹಸು ಮತ್ತು
ಎಮ್ಮೆಗಳನ್ನು ಒತ್ತಡ ಮತ್ತು
ನೋವು ಮುಕ್ತವಾಗಿಸಿ
ಸಕ್ರಿಯವಾಗಿರಿಸುತ್ತದೆ



ಗೊರಸು ಸಮಸ್ಯೆಗಳು
ಮಾಸ್ಟೈಟಿಸ್ ಮತ್ತು
ಮೆಟ್ರೈಟಿಸ್‌ನಂತಹ ರೋಗಗಳ
ಹೆಚ್ಚಳಕ್ಕೆ ಕಾರಣವಾಗುತ್ತವೆ

ಹಾಲು ನೀಡುತ್ತಿರುವ ಗೋವುಗಳಲ್ಲಿ
ಗೊರಸುಗಳನ್ನು ಪ್ರತಿ 4 ರಿಂದ
6 ತಿಂಗಳಿಗೊಮ್ಮೆ ಪರೀಕ್ಷಿಸಬೇಕು
ಮತ್ತು ಅಗತ್ಯವಿದ್ದರೆ
ಕೌರ ಮಾಡಬೇಕು (ಟ್ರಿಮ್ಮಿಂಗ್)




ಕುಂಟುವುದು ಅಥವಾ
ಬಿಗಿಯಾಗಿ ಚಲಿಸುವುದು




ಒತ್ತಡದಿಂದಾಗಿರುವ ಕುರು / ಹುಣ್ಣು

ಈ
ಲಕ್ಷಣಗಳನ್ನು
ಗಮನಿಸಿ



ಗೊರಸಿನಲ್ಲಿ ಬಿರುಕು, ಅತಿಯಾದ
ಬೆಳವಣಿಗೆ ಅಥವಾ ಗಾಯಗಳು



ಚಲಿಸುವಾಗ ತೂಕ
ವರ್ಗಾವಣೆಯಲ್ಲಿ ಏರು-ಪೇರು

ಗೊರಸಿನ ಭಾಗದಲ್ಲಿ
ಊತ ಅಥವಾ ದುರ್ವಾಸನೆ

ಗೊರಸಿನ ಆರೋಗ್ಯವು ಇವುಗಳಿಗೆ ಮುಖ್ಯ :



- ಅಗತ್ಯ ಆರಾಮ
- ಸೂಕ್ತ ಹಾಲು ಉತ್ಪಾದನೆ
- ಸರಿಯಾದ ಚಲನಶೀಲತೆ
- ಜೀವಿತಾವಧಿಯಲ್ಲಿ ವೃದ್ಧಿ

ಪಶುವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?

- ನಡೆಯಲು ತೊಂದರೆ ಕಾಣಿಸಿಕೊಂಡಲ್ಲಿ
- ಅತಿಯಾಗಿ ಬೆಳೆದ ಅಥವಾ ವಿರೂಪಗೊಂಡ
ಗೊರಸುಗಳಿದ್ದಲ್ಲಿ
- ನೋವು ಅಥವಾ ಕುಂಟತನ ಕಾಣಿಸಿಕೊಂಡಲ್ಲಿ
- ಗೊರಸಿನಿಂದ ದುರ್ವಾಸನೆಯಿದ್ದಲ್ಲಿ



ಕಳಪೆ ಗೊರಸು ನಿರ್ವಹಣೆ ಇವುಗಳಿಗೆ ಕಾರಣವಾಗುತ್ತದೆ



ಕುಂಟತನ
ಮತ್ತು ನೋವು

ಹಾಲಿನ
ಉತ್ಪಾದನೆಯಲ್ಲಿ
ಇಳಿಕೆ



ಕಡಿಮೆಯಾದ
ಆಹಾರ ಸೇವನೆ

ಸಂತಾನೋತ್ಪತ್ತಿ
ಸಮಸ್ಯೆಗಳು



ಹೆಚ್ಚಿನ ರೋಗದ
ಅಪಾಯ

ಜೀವಿತಾವಧಿ
ಕಡಿಮೆಯಾಗುವುದು



ಹೆಚ್ಚಿನ ಆರ್ಥಿಕ ಹೊರೆ

ಗೊರಸು ನಿರ್ವಹಣೆಗಾಗಿ
ಪರಿಗಣಿಸಬೇಕಾದ ಅಂಶಗಳು-



ನಿಯಮಿತವಾಗಿ ಗೊರಸು
ತಪಾಸಣೆ ಮಾಡುವುದು



ಕೊಟ್ಟಿಗೆ ಸ್ವಚ್ಛತೆ
ಕಾಪಾಡುವುದು



ನಿಯಮಿತವಾಗಿ ಕುಂಟತನ
ಗಮನಿಸುವುದು



ನಿಯಮಿತವಾಗಿ ಪಾದಗಳನ್ನು
ಮುಳುಗಿಸುವುದು (5% ತಾಮ್ರದ
ಸಲ್ಫೇಟ್ ದ್ರಾವಣ)



ಸರಿಯಾದ ಪೋಷಣೆ



ಸರಿಯಾದ ನೆಲಹಾಸು



ಮುಕ್ತವಾಗಿ ಚಲಿಸಲು
ಬೇಕಾದ ಸ್ಥಳದ ವ್ಯವಸ್ಥೆ

ಗೊರಸು ನಿರ್ವಹಣೆಯನ್ನು ಈಗಲೇ ಪ್ರಾರಂಭಿಸಿ!